


## ORGANIZATION CHART JOINT DIRECTOR OF HORTICULURE DRIP IRRIGATION



## **4(B)(1) Duties and Responsibilities of Joint Director of Horticulture (Drip Irrigation) during 2016-17.**

1. ನಿರ್ದೇಶನಾಲಯದಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕರಾಗಿ ನಿರ್ದೇಶಕರ ಅನುಮೋದನೆ ಮೇರೆಗೆ ಕೇಂದ್ರ ಪುರಸ್ಕತ ರಾಷ್ಟ್ರೀಯ ಸುಸ್ಥಿರ ಬೇಸಾಯ ಅಭಿಯಾನ (NMSA-OFWM) ಸೂಕ್ತ ನೀರಾವರಿ ಯೋಜನೆ (S-04), ತೋಟಗಾರಿಕೆ ಬೆಳಿಗಳಿಗೆ ವಿಶೇಷ ಹನಿ ನೀರಾವರಿ (D-01), ತೋಟಗಾರಿಕೆ ವಿಸ್ತರಣೆ, ಪ್ರಚಾರ ಮತ್ತು ಸಾಹಿತ್ಯ (D-05), ರೈತರಿಗಾಗಿ ತರಬೇತಿ (D-09), ಯೋಜನೆಗಳ ಅನುಷ್ಠಾನದ ಮೇಲುಸ್ತವಾರಿ ಮತ್ತು ಪರಿಶೀಲನೆ ಕೃಗೊಳ್ಳಲಿವುದು.
2. ರಾಜ್ಯದಲ್ಲಿನ 10 ತೋಟಗಾರಿಕೆ ತರಬೇತಿ ಕೇಂದ್ರಗಳ ಮತ್ತು ತೋಟಗಾರಿಕೆ ಮಾಹಿತಿ ಕೇಂದ್ರ, ಲಾಲ್ ಬಾಗ್ ಮೇಲುಸ್ತವಾರಿ ಮಾಡುವುದು.
3. ಇಲಾಖಾಧಿಕಾರಿಗಳನ್ನು ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ನಿಯೋಜಿಸುವುದು.
4. ಹನಿ ನೀರಾವರಿ, ತೋಟಗಾರಿಕೆ ತರಬೇತಿ ಕೇಂದ್ರ, ಲಾಲ್ ಬಾಗ್ ಮತ್ತು ತೋಟಗಾರಿಕೆ ಮಾಹಿತಿ ಕೇಂದ್ರ ಲಾಲ್ ಬಾಗ್ ಇಲ್ಲಿನ ಸಾದಿಲ್ಲಾರು ಬಿಲ್‌ಗಳಿಗೆ ಮೇಲುಸಹಿ ಮತ್ತು ಮಂಜೂರಾತಿ ಆದೇಶ ನೀಡುವುದು.
5. ಶಿವಮೊಗ್ಗ, ಧಾರವಾಡ ಮತ್ತು ಬಾಗಲಕೋಟಿ ಜಿಲ್ಲೆಗಳ ಉಸ್ತವಾರಿ ಜಂಟಿ ನಿರ್ದೇಶಕರಾಗಿ ಆ ಜಿಲ್ಲೆಗಳ ಪ್ರವಾಸ ಕೃಗೊಂಡು ಸಮಗ್ರ ಯೋಜನೆಗಳ ಅನುಷ್ಠಾನದ ಪರಿಶೀಲನೆ ನಡೆಸುವುದು.
6. ಫಲಾನುಭವಿಗಳ ತಾಕಿಗೆ ಭೇಟಿ ನೀಡುವುದು ಹಾಗೂ ಪರಿಶೀಲನಾ ಟಿಪ್ಪಣಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸುವುದು.
7. ಮೇಲ್ಮೈಸಿದ ಯೋಜನೆಗಳು ಮತ್ತು ಕಭೇರಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ನಿರ್ದೇಶನಾಲಯ ಮಟ್ಟದಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಸಭೆಗಳಿಗೆ ಹಾಜರಾಗುವುದು, ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರದರ್ಶನ ಸಮ್ಮೇಳನಗಳಲ್ಲಿ ಇಲಾಖಾ ಪರವಾಗಿ ಭಾಗವಹಿಸುವುದು.
8. ತೋಟಗಾರಿಕೆ ಜಂಟಿ ನಿರ್ದೇಶಕರು (ಹನಿ ನೀರಾವರಿ) ಕಾರ್ಯಾಲಯದಲ್ಲಿ ಬಟವಾಡೆ ಅಧಿಕಾರಿಯಾಗಿದ್ದ ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು/ ಸಿಬ್ಬಂದಿ ವರ್ಗದ ವೇತನ ಮತ್ತು ಇತರೆ ಸವಲತ್ತುಗಳನ್ನು ಬಟವಾಡೆ ಮಾಡುವುದು.
9. ತೋಟಗಾರಿಕೆ ನಿರ್ದೇಶಕರು ವಹಿಸುವ ಯಾವುದೇ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನಿರ್ವಹಿಸುವುದು.

**4 (ಬಿ) (II): ಅಧಿಕಾರಿ / ನೌಕರರುಗಳ ಅಧಿಕಾರ ಮತ್ತು ಕರ್ತವ್ಯಗಳು**  
**(Powers and Duties of Officers and Employees)**

01	ಸಹಾಯಕ ಶೋಟಗಾರಿಕೆ ಅಧಿಕಾರಿ-1	ಕೇಂದ್ರ ಪುರಸ್ಕತ ಪ್ರಧಾನ ಮಂತ್ರಿ ಕೃಷ್ಣ ಸಿಂಚಾಯಿ ಯೋಜನೆ (PMKSY)ಯಡಿ ಸೂಕ್ತ ನೀರಾವರಿ ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿ, ಕ್ರಿಯಾ ಯೋಜನೆ, ಎಂಪಿಕ್, ಪ್ರಗತಿ ವರದಿ ತಯಾರಿಸುವುದು, ಇತರೆ ತಾಂತ್ರಿಕ ಕಡತಗಳು ಹಾಗೂ ಪತ್ರ ವ್ಯವಹಾರ ಕಾರ್ಯ ನಿರ್ವಹಿಸುವುದು. ಹನಿ ನೀರಾವರಿಗೆ ಸಂಬಂಧಿಸಿದ ವಿಧಾನ ಮಂಡಳ ಅಧಿವೇಶನ ಪ್ರಶ್ನೆಗಳಿಗೆ ಉತ್ತರ ತಯಾರಿಸಿ ಸಲ್ಲಿಸುವುದು, ಮನವಿ/ದೂರು ಅರ್ಜಿಗಳ ಪತ್ರ ವ್ಯವಹಾರ ಕಾರ್ಯ ನಿರ್ವಹಿಸುವುದು, ಹಾಗೂ ಮೇಲಾಧಿಕಾರಿಗಳು ಸೂಚಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವುದು.
02	ಸಹಾಯಕ ಶೋಟಗಾರಿಕೆ ಅಧಿಕಾರಿ-2	ಶೋಟಗಾರಿಕೆ ವಿಸ್ತರಣೆ, ಪ್ರಜಾರ ಮತ್ತು ಸಾಹಿತ್ಯ, ರೈತರಿಗೆ ತರಬೇತಿ, ಹಾಟ್‌ಕ್ಲೆನೆಕ್, ಕೌಶಲ್ಯ ಅಭಿವೃದ್ಧಿ ತರಬೇತಿ, ಯೋಜನೆಗಳ ಕ್ರಿಯಾಯೋಜನೆ, MPIC, ಮಾಹೆಯ ಪ್ರಗತಿ ವರದಿ ತಯಾರಿಸುವುದು ಹಾಗೂ ಇತರೇ ಮೇಲ್ಮೈಚಾರಣೆ, ಇಲಾಖಾ ಅಧಿಕಾರಿಗಳನ್ನು ತರಬೇತಿಗೆ ನಿಯೋಜಿಸುವ ಬಗ್ಗೆ ಪತ್ರ ವ್ಯವಹಾರ, ಜಿಲ್ಲೆಯಲ್ಲಿರುವ 11 ಶೋಟಗಾರಿಕೆ ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದಂತೆ ಕಡತ ನಿರ್ವಹಣೆ, ಟಿಂಡರ್‌ಗಳನ್ನು ತಾಂತ್ರಿಕ ಪರಿಶೀಲನೆ ಮಾಡುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವುದು.
03	ಸಹಾಯಕ ಶೋಟಗಾರಿಕೆ ಅಧಿಕಾರಿ-3	ಕೇಂದ್ರ ಪುರಸ್ಕತ ಪ್ರಧಾನ ಮಂತ್ರಿ ಕೃಷ್ಣ ಸಿಂಚಾಯಿ ಯೋಜನೆ (PMKSY)ಯಡಿ ಸೂಕ್ತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಹನಿ/ತುಂತುರು ನೀರಾವರಿ ಉಪಕರಣಗಳ ತಯಾರಿಕ ಸಂಸ್ಥೆಗಳ (ಡೀಲರ್‌ಗಳ) ನೊಂದಣಿ/ ಅನುಮೋದನೆ ನೀಡುವುದು, ಇತರೆ ತಾಂತ್ರಿಕ ಕಡತಗಳು ಹಾಗೂ ಮನವಿ/ದೂರು ಅರ್ಜಿಗಳ ಪತ್ರ ವ್ಯವಹಾರ ಕಾರ್ಯ ನಿರ್ವಹಿಸುವುದು, Internet ಸಂಬಂಧಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು, RIDF & Israeli Technology ನಿರ್ವಹಣೆ, ಹನಿ ನೀರಾವರಿಗೆ ಸಂಬಂಧಿಸಿದ ವಿಧಾನ ಮಂಡಳ ಅಧಿವೇಶನ ಪ್ರಶ್ನೆಗಳಿಗೆ ಉತ್ತರ ತಯಾರಿಸಿ ಸಲ್ಲಿಸುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವುದು.
04	ಅಧೀಕ್ಷಕರು	ಆಡಳಿತ ವಿಭಾಗಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳ ಮೇಲ್ಮೈಚಾರಣೆ ಹಾಗೂ ವಿಷಯ ನಿರ್ವಹಕರು ಮಂಡಿಸಿರುವ ಕಡತಗಳನ್ನು ನಿಯಮಾನುಷಾರ ಪರಿಶೀಲಿಸಿ ಮೇಲಧಿಕಾರಿಗ ಮಂಡಿಸುವುದು ಹಾಗೂ ನಿರ್ದೇಶನಾಲಯದ ಆದೇಶದಂತೆ ಅಧಿನ ಕಳ್ಳೇರಿಗಳ ವಾರ್ಷಿಕ ತಪಾಸಣೆ ನಡೆಸಿ ವರದಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು. ಇತರೆ ಕೆಲಸ ನಿರ್ವಹಣೆ ಮಾಡುವುದು ಮೇಲಾಧಿಕಾರಿಗಳು ವಹಿಸುವ ಜವಾಬ್ದಾರಿಗಳ ನಿರ್ವಹಣೆ, ಕಳ್ಳೇರಿಯ ಕಾರ್ಯನಿರ್ವಹಣ್ಣಾ ಜವಾಬ್ದಾರಿ ನಿರ್ವಹಿಸುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವುದು.
05	ಶೀಫ್ತಲಿಪಿಗಾರರು	ಶೋಟಗಾರಿಕೆ ಜಂಟಿ ನಿರ್ದೇಶಕರು (ಹನಿ ನೀರಾವರಿ)ರವರು ನೀಡಿದ ಉಕ್ತಲೀಳಿನಗಳನ್ನು ಪಡೆದು ಬೆರಳಬ್ಬು ಕಾರ್ಯನಿರ್ವಹಿಸುವುದು. ದೂರವಾಣಿಗೆ ಸಂಬಂಧಪಟ್ಟ ಕೆಲಸಗಳನ್ನು ನಿರ್ವಹಿಸುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವುದು.

06	ಪ್ರಥಮ ದಜೆ ಸಹಾಯಕರು-1	ಹಂಚಿಕೆಯಾದ ವಿಷಯವನ್ನು ಸಮರ್ಪಕವಾಗಿ ನಿಯಮಾಗಳನ್ನಿಂದ ಪರಿಶೀಲಿಸಿ ಕಡತವನ್ನು ತರೆದು ಮೇಲಾಧಿಕಾರಿಗಳ ಆದೇಶಕ್ಕಾಗಿ ಮಂಡಿಸಿವುದು. ವೇತನ ಬಿಲ್ಲು, ಪ್ರವಾಸಬಿಲ್ಲು, ಡಿ.ಸಿ ಬಿಲ್ಲುಗಳ ತಯಾರಿಕೆ, ಸೇವಾ ಪರಿಗಳ ನಿರ್ವಹಣೆ, ಸೇವಾ ವಿಷಯಗಳು, ನಗದು ನಿರ್ವಹಣೆ, ಅಧಿನ ಕಫೇರಿಗಳಿಂದ ಮಂಜೂರಾತಿಗೆ ಬಂದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಮಂಜೂರಾತಿ ಆದೇಶವನ್ನು ಮೇಲಾಧಿಕಾರಿಗಳ ಆದೇಶಕ್ಕಾಗಿ ಮಂಡಿಸುವುದು, ಟೆಂಡರ್‌ಗಳನ್ನು ಅನುಮೋದಿಸುವುದು ಹಾಗೂ ಮೇಲು ಸಹಿಗೆ ಬಂದ ಡಿ.ಸಿ ಬಿಲ್ಲುಗಳನ್ನು ಪರಿಶೀಲಿಸಿ ಸಹಿಗಾಗಿ ಮೇಲಾಧಿಕಾರಿಗಳಿಗೆ ಸಲ್ಲಿಸುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವುದು.
07	ದ್ವಿತೀಯ ದಜೆ ಸಹಾಯಕರು	ಕಫೇರಿಗೆ ಬರುವ ಎಲ್ಲಾ ಕಡತ / ಪತ್ರ / ಟಪಾಲುಗಳನ್ನು ಸ್ವೀಕರಿಸುವುದು ಮತ್ತು ರವಾನಿಸುವುದು. ಅಂಚೆ ಚೀಟಿಗಳ ದಾಸ್ತಾನು ನಿರ್ವಹಣೆ ಸಾಂಧಭಿಕ, ರಚಿವಾ ಲೆಕ್ಕಾದ ನಿರ್ವಹಣೆ ಮತ್ತು ದಾಖಲಾತಿ ವಿಭಾಗಕ್ಕೆ ಕಳುಹಿಸುವ ಕಡತಗಳ ವಿಲೇವಾರಿ.
08	ಸೇವಕರು	ಬೆಳಿಗ್ಗೆ 8.30ಗಂಟೆಗೆ ಕಫೇರಿಯ ಬಾಗಿಲು ತೆಗೆದು ಕಫೇರಿಯನ್ನು, ಕಂಪೌಟರ್ ಟೇಬಲ್‌ಗಳನ್ನು ಹಾಗೂ ಟೇಬಲ್ ಫೋರ್‌ಗಳನ್ನು ಶುಚಿಯಾಗಿಡುವುದು, ಕಡತ ಮತ್ತು ಟಪಾಲನ್ನು ಬೇರೆ ಶಾಖೆಗಳಿಗೆ ಕೊಟ್ಟು ಬರುವುದು. ಪತ್ರಗಳ ವಿತರಣೆ, ಅಂಚೆ ಕಫೇರಿಗೆ ಹೋಗಿ ಬರುವುದು, ನಂತರ ಸಾಯಂಕಾಲ ಕಫೇರಿ ಕೆಲಸ ಮುಗಿದ ನಂತರ ಕಫೇರಿಗೆ ಬೀಗ ಹಾಕುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವುದು.

4 (ಬಿ) (III): ನಿರ್ಣಯ ತೆಗೆದುಕೊಳ್ಳುವಂತಹ ಪ್ರಸ್ತಾವನೆಗಳಲ್ಲಿ ಪಾಲಿಸಬೇಕಾದ ಕ್ರಮ, ಮೇಲ್ಮೈಚಾರಣೆ ಜಾನಲ್‌ಗಳು ಮತ್ತು ಅಕೌಂಟಿಬಿಲಿಟಿ ಸೇರಿದಂತೆ.

(The procedure followed in the decision making process in channels of supervision accountability)

ತೋಟಗಾರಿಕೆ ನಿರ್ದೇಶಕರು (ಹನಿ ನೀರಾವರಿ)	ಜಂಟಿ	ವಿಭಾಗಕ್ಕೆ ಸಂಬಂಧಿಸಿದ ಪ್ರತಿ ಕಡತಗಳನ್ನು ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳುವುದು ಹಾಗೂ ಈ ಕಫೇರಿ ಅಧಿಕಾರ ವ್ಯಾಪ್ತಿ ಏರಿದಲ್ಲಿ ನಿರ್ದೇಶಕರ ಆದೇಶಕ್ಕಾಗಿ ಸಲ್ಲಿಸುವುದು.
ಸಹಾಯಕ ಅಧಿಕಾರಿ	ತೋಟಗಾರಿಕೆ ಅಧಿಕಾರಿ	ವಿಭಾಗಕ್ಕೆ ಸಂಬಂಧಿಸಿದ ಯೋಜನೆ/ಹೊಸ ಯೋಜನೆಗಳಿಗೆ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ, ನಿಯಮಗಳೊಂದಿಗೆ ಮುಂದಿನ ಆದೇಶಕ್ಕಾಗಿ ಮೇಲಾಧಿಕಾರಿಗಳಿಗೆ ಸಹಾಯಕ ತೋಟಗಾರಿಕೆ ನಿರ್ದೇಶಕರು ರವರ ಮುಖಾಂತರ ಮಂಡಿಸುವುದು.
ಅಧಿಕೃತರು		ವಿಷಯ ನಿರ್ವಹಕರು/ ಪ್ರ.ದ.ಸ.ರವರು ಮಂಡಿಸಿದ ಕಡತಗಳನ್ನು ಪರಿಶೀಲಿಸಿ ನಿಯಮಗಳೊಂದಿಗೆ ಮುಂದಿನ ಆದೇಶಕ್ಕಾಗಿ ಮೇಲಾಧಿಕಾರಿಗಳಿಗೆ ಮಂಡಿಸುವುದು.
ವಿಷಯ ನಿರ್ವಹಕರು:- ಪ್ರಥಮ ದಜೆ ಸಹಾಯಕರು		ಸ್ವೀಕರಿಸದ ಪತ್ರದ ಸಂಬಂಧ ನಿಯಮಗಳ ಮತ್ತು ಸುತ್ತೋಲೆ /ಸೂಚನೆಗಳನ್ನು ಗಮನಿಸಿ ಮುಂದಿನ ಆದೇಶಕ್ಕಾಗಿ ಕಡತವನ್ನು ವಿಳಂಬವಿಲ್ಲದೇ ತ್ವರಿತವಾಗಿ ಮಂಡಿಸುವುದು.

**4 (ಬಿ) (IV): ಕೆಲಸ ಕಾರ್ಯಗಳನ್ನು ನಿರ್ವಹಿಸಲು ನಿಗದಿಪಡಿಸಿದ ವಿಧಾನಗಳು ಕಟ್ಟಪಾಡುಗಳು (Norms)  
(The norms set by it for the discharge of its functions)**

01	ತೋಟಗಾರಿಕೆ ಜಂಟಿ ನಿರ್ದೇಶಕರು (ಹನಿ ನೀರಾವರಿ)	ಕಡತಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿ ಅಧಿಕಾರಿ ವ್ಯಾಪ್ತಿ ಮೇರಿದಲ್ಲಿ ನಿರ್ದೇಶನಾಲಯಕ್ಕೆ ಸಲ್ಲಿಸುವುದು. ಜರೂರು ಮತ್ತು ಆದ್ಯತೆಗೆ ಅನುಗಣವಾಗಿ ಕರ್ತವ್ಯ ನಿರ್ವಹಿಸುವುದು.
02	ಸಹಾಯಕ ತೋಟಗಾರಿಕೆ ಅಧಿಕಾರಿ	ಸ್ವೀಕರಿಸುವ ಪತ್ರ /ಕಡತಗಳನ್ನು ಪರಿಶೀಲಿಸಿ, ಮೇಲಧಿಕಾರಿಗಳಿಗೆ ಮುಂದಿನ ಆದೇಶಕ್ಕಾಗಿ ಮಂಡಿಸಿವುದು. ಪ್ರಮುಖ ವಿಷಯ ಕಡತಗಳನ್ನು ಮೇಲಧಿಕಾರಿಗಳೊಂದಿಗೆ ಚರ್ಚೆಸಿ ಆದೇಶ ಪಡೆದು ಮಂಡಿಸುವುದು.
03	ಅಧೀಕ್ಷಕರು	ಆಡಳಿತ ವ್ಯಾಪ್ತಿಗೆ ಸಂಬಂಧಿಸಿದ ಶಾಖೆಯ ಇಲಾಖಾ ಅಡಿಟ್ ವರದಿಗಳ ನಿರ್ವಹಣೆ ಮಾಡುವುದು, ವಿಷಯ ನಿರ್ವಾಹಕರು / ಪ.ದ.ಸ. ರು ಮಂಡಿಸುವ ಕಡತಗಳನ್ನು ನಿಯಮಾನುಸಾರ ಪರಿಶೀಲಿಸುವುದು, ಮುಂದಿನ ಆದೇಶಕ್ಕಾಗಿ ಮೇಲಧಿಕಾರಿಗಳಿಗೆ ಮಂಡಿಸುವುದು. ನಿರ್ದೇಶನಾಲಯದ ಆದೇಶದಂತೆ ಅಧೀಕ್ಷಕರು ಕಣ್ಣೇರಿಗಳ ವಾರ್ಷಿಕ ತಪಾಸಣೆ ನಡೆಸಿ ವರದಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು.
04	ಶ್ರೀಘ್ರಲೀಪಿಗಾರರು	ಖಾಲಿ ಹುದ್ದೆ
05	ವಿಷಯ ನಿರ್ವಾಹಕರು : ಪ್ರಥಮ ದರ್ಜೆ ಸಹಾಯಕರು-1	ಹಂಚಿಕೆಯಾದಂತೆ ವಿಷಯವನ್ನು ಸಮರ್ಪಕವಾಗಿ ನಿಯಮಗಳನ್ನು ಪರಿಶೀಲಿಸಿ ಕಡತವನ್ನು ತೆರೆದು ನಿಯಮಗಳನ್ನು ಮಂಡಿಸಿ ಆದೇಶಕ್ಕಾಗಿ ಕಡತ ಮಂಡಿಸಿವುದು.
06	ದ್ವಿತೀಯ ದರ್ಜೆ ಸಹಾಯಕರು	ವಹಿಸಲಾದ ಎಲ್ಲಾ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಮತ್ತು ಕಡತಗಳ ಚಲನವಲನ ವಹಿಯನ್ನು ನಿರ್ವಹಿಸುವುದು, ಪತ್ರಗಳನ್ನು ರವಾನಿಸುವುದು.
07	ಬೆರಳಿಟ್ಟಿಗಾರರು	ಖಾಲಿ ಹುದ್ದೆ
09	ಸೇವಕರು	ವಹಿಸಲಾದ ಎಲ್ಲಾ ಕೆಲಸ ಕಾರ್ಯಗಳನ್ನು ಆ ದಿನವೇ ಮಾಡುವುದು.

4 (ಬಿ) (V): ನೌಕರರು ಅವರವರ ಕರ್ತವ್ಯಗಳನ್ನು ನಿರ್ವಹಿಸಲಾದ ಉಪಯೋಗಿಸುವ ನಿಯಂತ್ರಣಾದಲ್ಲಿ ಕಟ್ಟಿಕೊಂಡಿರುವ ನಿಯಮಗಳು: ಸೂಚನೆಗಳು: ಕೈಪಿಡಿಗಳು: ದಾಖಲೆಗಳು ಮತ್ತು ನಿಬಂಧನೆಗಳು.

**The rules regulations instructions movements and records held by it or under its control or used by its employers for discharging its functions**

1	ಕರ್ನಾಟಕ ನಾಗರೀಕ ಸೇವಾ ನಿಯಮಗಳು (KCSR).
2	ಕರ್ನಾಟಕ ನಾಗರೀಕ ಸೇವಾ ನಿಯಮ (ವರ್ಗೀಕರಣ ನಿಯಂತ್ರಣ, ಮೇಲ್ಮೈ ನಿಯಮಗಳು) (CCA Rules).
3	ಕರ್ನಾಟಕ ಆರ್ಥಿಕ ಸಂಹಿತೆ (KFC).
4	ಕಬ್ಬೇರಿ ಕೈಪಿಡಿ (HBOP).
5	ಅಧಿಕಾರ ಕೈಪಿಡಿ (Budget Manual).
6	ಕರ್ನಾಟಕ ವಿಜಾನೆ ಸಂಚಿತ (KFC).
7	ಸಾದಿಲ್ಪಾರು ವೆಚ್ಚ ಕೈಪಿಡಿ (MCE)
8	ಕರ್ನಾಟಕ ನಾಗರೀಕ ಸೇವಾ ನಡತ ನಿಯಮ (KCS Conduct Rules).
9	ಇಲಾಖಾ ಮತ್ತು ಆರ್ಥಿಕ ಇಲಾಖೆ ಹೊರಡಿಸಿದ ಡೆಲಿಗೇಷನ್ ಅಥ ಪವರ್ಸ್.
10	ಸರ್ಕಾರದ ಅಧಿಸೂಚನೆಗಳು (ಸುತ್ತೋಲೆಗಳು), ಇತ್ಯಾಧಿ.

**4 (ಬಿ) (VI): ಕಡತ ಶೀರ್ಜೆ**

**Statement of the categories of documents that are held it or under its control**

ಕ.ಸಂ.	ಕಡತದ ಶಾಖೆ		ದಾಖಲೆಗಳ ಉಲ್ಲೇಖ
	ಆಡಳಿತ	ADM	
01			ಈ ಕಭೇರಿಗೆ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ವೈಯಕ್ತಿಕ ಕಡತಗಳು ನಿರ್ವಹಣೆ, ಶಿಕ್ಷ್ಯ ನಡತೆ ಇತರೆ ವಿವರಗಳು, ಬಿಲ್ಲುಗಳ ತಯಾರಿಕೆ, ಮಂಜೂರಾತಿ ಪ್ರಸ್ತಾವನೆ, ಶಾಖೆಗೆ ಸಂಬಂಧಿಸಿದ ನಗದು ನಿರ್ವಹಣೆ.
02	ಸಿಬ್ಬಂದಿ	EST	ತಾಂತ್ರಿಕ ವಿವರಗಳ ಬಗ್ಗೆ ಪರಿಶೀಲನೆ.
03	ತಾಂತ್ರಿಕ	Techs	

**4 (ಬಿ) (VII):-** ಪಾಲಸಿಗಳನ್ನು ಮಾಡುವಾಗ ಅಥವಾ ಅನುಷ್ಠಾನಗೊಳಿಸುವ ಸಂಬಂಧದಲ್ಲಿ ಇರುವ ಏರ್ಪಾಡುಗಳು ಸಾರ್ವಜನಿಕ ಸದ್ಯಸರುಗಳ ಸಹಭಾಗಿತ್ವ ಮುಂತಾದ ವಿವರಗಳು.

**(The Particular of any Arrangement that exists for consultation with or representation by the members of the public in relation to the formulation of its policy or its implementation thereto.**

-ಅನ್ವಯಿಸುವುದಿಲ್ಲ-

**4 (ಬಿ) (VIII):** ಈ ಇಲಾಖೆಯಿಂದ ರಚಿಸಲ್ಪಡುವ ಅಥವಾ ಸಲಹೆಗಳನ್ನು ಪಡೆಯುವ ಸಲುವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚಾಗಿರುವ ಸದಸ್ಯರಿಂದ ರಚಿಸಲ್ಪಡುವ ನಿಗಮ ಕೌನ್ಸಿಲ್ ಬೋರ್ಡ್ ಸಮಿತಿ ಅಥವಾ ಇತರೆ ಬಡಿಗಳ ಪಟ್ಟಿ ಹಾಗೂ ಇಂತಹ ಕರ್ಮಟಿ ಮತ್ತು ಸಮಿತಿಗಳು ನಡೆಸುವ ಸಭೆ ಮತ್ತು ನಡವಳಿಗಳನ್ನು ಸಾರ್ವಜನಿಕರು ವೀಕ್ಷಿಸಬಹುದೇ ಅಥವಾ ಇಂತಹ ಸಭೆಗಳ ನಡವಳಿಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆಯೇ.

**(A Statement of the boards councils committees and other bodies consisting of two or more persons constituted as its part for the purpose of its advise, and as to whether meetings of those boards councils, committees and other bodies are open to the public or the minutes of such meetings are accessible for public).**

-ಅನ್ವಯಿಸುವುದಿಲ್ಲ-

4 (ಬಿ) (IX):- ತೋಟಗಾರಿಕೆ ಜಂಟಿ ನಿದೇಶಕರು (ಹನಿ ನೀರಾವರಿ) ಲಾಲ್‌ಬಾಗ್ ಕಳ್ಳೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ /ನೌಕರರ ದೂರವಾಣಿ ವಿವರಗಳ ಪಟ್ಟಿ:

ಕ್ರ.ಸಂ	ಹುದ್ದೆ	ಹೆಸರು	ದೂರವಾಣಿ ಸಂಖ್ಯೆ
01	ತೋಟಗಾರಿಕೆ ಜಂಟಿ ನಿದೇಶಕರು (ಹನಿ ನೀರಾವರಿ)	ಶಕ್ತಿಲ್ ಅಹಮದ್	26576950
02	ಸಹಾಯಕ ತೋಟಗಾರಿಕೆ ಅಧಿಕಾರಿ	ಕು.ಪ್ರೇಮಾ.ಜಿ	26576950
03	ಸಹಾಯಕ ತೋಟಗಾರಿಕೆ ಅಧಿಕಾರಿ	ಶ್ರೀಮತಿ ಸುಮಿತ.ಎನ್.	26576950
04	ಸಹಾಯಕ ತೋಟಗಾರಿಕೆ ಅಧಿಕಾರಿ	ಶ್ರೀಮತಿ ಟಿ.ಆರ್.ಆಶಾ	26576950
05	ಸಹಾಯಕ ತೋಟಗಾರಿಕೆ ಅಧಿಕಾರಿ	ಕು. ಎಸ್. ವರಲಾಂಗ್	26576950
06	ಅಧೀಕ್ಷಕರು	ಕೃಷ್ಣ ಸಿ.ಪಿ.	26576950
07	ಶ್ರೀಘ್ರಲಿಂಗಾರರು	ಖಾಲಿ ಹುದ್ದೆ	—
08	ಪ್ರಥಮ ದಚ್ಚ ಸಹಾಯಕರು-1	ಶ್ರೀಮತಿ ಜೆ. ಹನುಮಕ್ಕು	26576950
09	ಪ್ರಥಮ ದಚ್ಚ ಸಹಾಯಕರು-2	ಖಾಲಿ ಹುದ್ದೆ	—
10	ದ್ವಿತೀಯ ದಚ್ಚ ಸಹಾಯಕರು	ಎಂ. ಶಿವಕುಮಾರ್	26576950
11	ಬೆರಳಭೂಗಾರರು	ಖಾಲಿ ಹುದ್ದೆ	—
12	ಅಟೆಂಡರ್	ಬಿ.ಜಿ ಅಶ್ವಧ್ರು	26576950
13	ಸೇವಕೆ	ಆರ್. ಪ್ರೇಮ	26576950

**4(b) (x): – ತೋಟಗಾರಿ ಜಂಟಿ ನಿದೇಶಕರು (ಹನಿ ನೀರಾವರಿ)ರವರ ಕಣ್ಣೆರಿಯಲ್ಲಿ  
ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ /ನೌಕರರ ಏಪ್ರಿಲ್ 2016 ನೇ ಮಾಹದಲ್ಲಿ ವೇತನದ  
ವಿವರಗಳ ಪಟ್ಟಿ:**

ಕ್ರ.ಸಂ	ಹುದ್ದೆ	ವೇತನ
01	ತೋಟಗಾರಿಕೆ ಜಂಟಿ ನಿದೇಶಕರು (ಹನಿ ನೀರಾವರಿ)	ಶಕ್ತಿಲ್ ಅಹಮದ್ 51300.00
02	ಸಹಾಯಕ ತೋಟಗಾರಿಕೆ ಅಧಿಕಾರಿ	ಕು.ಪ್ರೇಮಾ.ಜಿ 24600.00
03	ಸಹಾಯಕ ತೋಟಗಾರಿಕೆ ಅಧಿಕಾರಿ	ಶ್ರೀಮತಿ ಸುಮಿತ.ಎನ್. 24600.00
04	ಸಹಾಯಕ ತೋಟಗಾರಿಕೆ ಅಧಿಕಾರಿ	ಶ್ರೀಮತಿ ಟಿ.ಆರ್. ಆಶಾ 26700.00
05	ಸಹಾಯಕ ತೋಟಗಾರಿಕೆ ಅಧಿಕಾರಿ	ಕು. ಎಸ್. ವರಲಂಕ್ಕಿ 22200.00
06	ಅಧೀಕ್ಷಕರು	ಕೃಷ್ಣ ಸಿ.ಪಿ. 22800.00
07	ಶ್ರೀಘ್ರಲಿಖಿಗಾರರು	ಖಾಲಿ ಹುದ್ದೆ –
08	ಪ್ರಥಮ ದಚ್ಚೆ ಸಹಾಯಕರು-1	ಶ್ರೀಮತಿ ಜಿ.ಹನುಮತ್ಕ್ಕು 14900.00
09	ಪ್ರಥಮ ದಚ್ಚೆ ಸಹಾಯಕರು-2	ಖಾಲಿ ಹುದ್ದೆ –
10	ದ್ವಿತೀಯ ದಚ್ಚೆ ಸಹಾಯಕರು	ಎಂ ಶಿವಕುಮಾರ್ 15600.00
11	ಬೆರಳಿಕ್ಕಾರರು	ಖಾಲಿ ಹುದ್ದೆ –
12	ಅಣೆಂಡರ್	ಬಿ.ಜಿ.ಅಶ್ವಧಾ 17650.00
13	ಸೇವಕೆ	ಆರ್. ಪ್ರೇಮ 17650.00

4(ಬಿ) (XI):- ಆಯವ್ಯಯ ವಿತರಣೆ 2016-17

(Budget Allocation 2016-17)

ಕ್ರ.ಸಂ	ಇಲಾಖೆಯ ಹೆಸರು	ಯೋಜನೆಯ ಹೆಸರು ಮತ್ತು ಲೆಕ್ಕೆ ಶೀರ್ಷಿಕೆ	ಮೊತ್ತ (ರೂ.ಲಕ್ಷಗಳಲ್ಲಿ)
1	ತೋಟಗಾರಿಕೆ ಇಲಾಖೆ	ಹನಿ ನೀರಾವರಿ - ಕೇಂದ್ರ ಮರಸ್ತತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) (S-04) <b>2401-00-108-2-30</b>	25400.00
		ತೋಟಗಾರಿಕೆ ಬೆಳೆಗಳಿಗೆ ವಿಶೇಷ ಹನಿ ನೀರಾವರಿ (D-01) <b>2401-00-108-2-30</b>	1146.02
		<b>CHD-ತೋಟಗಾರಿಕೆ ವಿಸ್ತರಣೆ (S-08)</b> <b>2401-00-111-0-08</b>	
		<b>ರ್ಯಾತರಿಗೆ ತರಬೇತಿ (D-10)</b> <b>2435-00-101-0-64</b>	50.17
		<b>ಪ್ರಚಾರ ಮತ್ತು ಸಾಹಿತ್ಯ (D-06)</b> <b>2435-00-101- 0-38</b>	129.27

4 (ಬಿ) (XII):- ಸಹಾಯಧನದೊಂದಿಗೆ ನಡೆಸುವ ಯೋಜನೆಗಳು ಅಂತಹ ಯೋಜನೆಗಳ ಫಲಾನುಭವಿಗಳ ವಿವರ ಮತ್ತು ಮಂಜೂರಾದ ಹಣ (Annual Plan for 2016-17)

#### ಮೇಲುಸ್ತಾವಿ ಅಧಿಕಾರಿ

4 (ಬಿ) (XIII):- ಇಲಾಖೆಯಿಂದ ಅಧೋರ್ಯಾಸೇಷನ್ ಮಂಜೂರಾದ ಅಧಿಕಾರ ಪರವಾನಗಿ ನೀಡಲಾದ ಮತ್ತು ಕಡಿಮೆ ದರದಲ್ಲಿ ಸವಲತ್ತುಗಳನ್ನು ಪಡೆಯಲಾದ ರೆಸಿಪಿಯಂಡ್ ಗಳ ವಿವರಗಳು

**(Particulars of recipients of concessions permits of authorizations granted)**

-ಇಂತಹ ವಿಷಯಗಳನ್ನು ಈ ಕಳೆರಿಯಲ್ಲಿ ನಿರ್ವಹಿಸುವುದಿಲ್ಲ-

4 (ಬಿ) (XIV):- ಕುಗ್ಗಿಸಲಾದ ಎಲೆಕ್ಟ್ರಾನಿಕ್ ಮಾದರಿಯಲ್ಲಿ ಲಭ್ಯವಿರುವ ಮಾಹಿತಿಯ ವಿವರ ದೊರಕುವಿಕೆ ಅಧಿಕಾರ ಮಾಹಿತಿ ಇಟ್ಟುಕೊಂಡಿರಿವಿಕೆ:

**(Details in respect of informations available to or held reduced an electronic form)**

-ಸದ್ಯಕೆ ಯಾವುದೆ ರೀತಿಯ ಎಲೆಕ್ಟ್ರಾನಿಕ್ ಮಾಹಿತಿಗಳು ಲಭ್ಯವಿರುವುದಿಲ್ಲ-

**4 (ಬಿ) (XV):-** ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಅವಕಾಶಗಳು ವಿವರಗಳು ಗ್ರಂಥಾಲಯ ಅಥವಾ ಒಮ್ಮೆ ಕೊರತಡಿಗಳನ್ನು ಒಳಗೊಂಡು ಸಾರ್ವಜನಿಕ ಉಪಯೋಗಕ್ಕಾಗಿ ತರೆದಿದ್ದಾರೆ.

ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯ ಹಾಗೂ ಒಮ್ಮೆ ಕೊರತಡಿಯನ್ನು ಇಲಾಖೆಯ ನಿರ್ದೇಶನಾಲಯದಲ್ಲಿ ಹೊಂದಿರುತ್ತದೆ. ಇದರಲ್ಲಿ ದಿನಪತ್ತಿಕೆ, ನಿಯತಕಾಲಿಕಾಳಿಕೆಗಳು, ಮಾಸಿಕ ಪತ್ರಿಕೆಗಳು ಹಾಗೂ ಇಲಾಖೆಯ ಚಟುವಟಿಕೆಗೆ ಸಂಬಂಧಿಸಿದಂತೆ ಕೃಪಿತಿ, ಮುಸ್ತಕಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಲಭ್ಯವಿದ್ದ ಗ್ರಂಥಾಲಯ ಬೆಳಗ್ಗೆ 10 ರಿಂದ 5.30 ಗಂಟೆಯವರೆಗೆ ತರೆದಿರುತ್ತದೆ.

**4 (ಬಿ) (XVI):-** ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು, ಪದನಾಮ ಮತ್ತು ಇತರೆ ವಿಷಯಗಳು  
**(The names designations and others particulars of the public Information officers)**

(ಶಕೇಲ್ ಅಹಮದ್)

ತೋಟಗಾರಿಕೆ ಜಂಟಿ ನಿರ್ದೇಶಕರು,

(ಹನಿ ನೀರಾವರಿ),

ಲಾಲ್ ಬಾಗ್, ಬೆಂಗಳೂರು-04,

ದೂರವಾಣಿ:- 080-26576950

ಮೊಬೈಲ್ ನಂ: +91 9448999203

**(ಬಿ) XVII: ನಿಗದಿ ಪಡಿಸಲಾದ ಇತರೆ ವಿಷಯಗಳು**

**(Such other information as may be prescribed)**

-ಯಾವುದೂ ಇರುವುದಿಲ್ಲ-